

The Department of Corporate Services

BSE Limited,

Mumbai 400001

P.J. Towers, Dalal Street

August 10, 2024

The National Stock Exchange of India Ltd Exchange Plaza, C-1, Block G Bandra - Kurla Complex Mumbai 400051

Scrip Symbol: SANSERA Scrip Code: 543358

Dear Sir/ Madam

Subject: Newspaper publication as per Regulation 47 of SEBI (Listing Obligations and Disclosure Requirements) Regulations, 2015.

Pursuant to Regulation 47 of the SEBI (Listing Obligations and Disclosure Requirements) Regulations, 2015, please find attached newspaper publication of consolidated Unaudited financial results for the quarter ended June 30, 2024 published in the following newspapers on August 10, 2024:

- 1) Business Standard (English); and
- 2) Prajavani (Kannada)

Kindly take the same in your record.

Thanking you,

for Sansera Engineering Limited

Rajesh Kumar Modi **Company Secretary and Compliance Officer**

Encls: a/a



James Warren Tea Limited

CIN: L15491AS2009PLC009345

Regd. Office: Bordoloi Nagar, By Lane-6, Sector-2, Tinsukia, Assam-786125, Tel: 0374-2330020

rporate Office: 12, Pretoria Street, Kolkata - 700071, Tel: 033-4034 1000, Tele Fax: 033-4034 1015

E-mail: sec@jwtl.in, Website: www.jameswarrentea.com

PUBLIC NOTICE



भारतीय प्रौद्योगिकी संस्थान गुवाहाटी गुवाहाटी – 781039 INDIAN INSTITUTE OF TECHNOLOGY GUWAHATI Guwahati - 781 039

Candidates are invited to a walk in interview for engagement to the following posts on purely temporary basis (starting from August 2024).

1. Swimming Instructor (female only): 01 post

2. Water Polo Instructor: 01 post

Date of practical test: 23.08.2024 at 08:00 AM Date of interview: 23.08.2024 at 04:00 PM

Detailed advertisement is available the Institute website https://www.iitg.ac.in/iitg_recruitment.

> कुलसचिव (प्रभारी)/Registrar (In-Charge) विज्ञापन संख्या./ Advt. No. IITG/R/08/2024 dated 08.08.2024

> > **IFB AGRO INDUSTRIES LIMITED**

CIN: L01409WB1982PLC03459(Regd. Office: Plot No. IND 5, Sector- I, East Kolkata Township Kolkata - 700107 Ph: 033-39849675

Email: complianceifbagro@ifbglobal.com Website: www.ifbagro.in

NOTICE

Notice is hereby given that the date of meeting of the Board of Directors of IFB Agro Industries Limited has been rescheduled on Tuesday, the 13th day of August, 2024 to consider

and take on record the Unaudited Standalone and Consolidated Financial Results of the Company for the quarter ended 30th June, 2024

The information contained in this

notice is also available on the Company's website www.ifbagro.in and also on the website of Stock Exchanges viz. BSE Limited-

www.bseindia.com and National Stock Exchange of India Ltd. -www.nseindia.com.

For IFB Agro Industries Limited

(Kuntal Roy)

Company Secretary

Date: 08.08.2024

and other matters.

Place : Kolkata



NCL INDUSTRIES LTD

7th Floor, NCL Pearl, Near Rail Nilavam, SD Road, Secunderabad - 500026 CIN: L33130TG1979PLC002521 www.nclind.com

EXTRACT OF UNAUDITED STANDALONE AND CONSOLIDATED FINANCIAL RESULTS FOR THE QUARTER ENDED 30TH JUNE 2024

(₹ in Lakhs)

| | | STANDALONE | | | | CONSOL | LIDATED | |
|---|--------------------------------|--------------------------------|--------------------------------|-----------------------------|--------------------------------|--------------------------------|--------------------------------|----------------------------|
| PARTICULARS | Quarter ended 30.06.2024 | Quarter ended 31.03.2024 | Quarter ended 30.06.2023 | Year ended 31.03.2024 | Quarter ended 30.06.2024 | Quarter ended 31.03.2024 | Quarter ended 30.06.2023 | Year ended 31.03.202 |
| | (Unaudited) | (Audited) | (Unaudited) | (Audited) | (Unaudited) | (Audited) | (Unaudited) | (Audited) |
| Total Income | 35,846.99 | 42,486.46 | 40,566.55 | 1,66,162.34 | 35,847.29 | 42,551.79 | 40,566.55 | 1,66,230.3 |
| Net Profit for the period (before tax and Exceptional items) | 2,138.33 | 3,375.62 | 4,943.46 | 14,764.84 | 2,121.36 | 3,355.63 | 4,921.71 | 14,666.4 |
| Net Profit for the period before tax (after Exceptional items) | 2,138.33 | 3,375.62 | 4,943.46 | 14,764.84 | 2,121.36 | 3,355.63 | 4,921.71 | 14,666.4 |
| Net Profit for the period after tax (after Exceptional items) | 1,293.53 | 2,417.91 | 3,107.97 | 9,420.22 | 1,276.56 | 2,397.92 | 3,086.22 | 9,321.8 |
| Total Comprehensive Income (Net of tax) for the period | 1,293.53 | 2,376.81 | 3,107.97 | 9,379.13 | 1,276.56 | 2,356.82 | 3,086.22 | 9,280.7 |
| Paid up Equity Share Capital (Face Value of Rs. 10/- Each) | 4,523.28 | 4,523.28 | 4,523.28 | 4,523.28 | 4,523.28 | 4,523.28 | 4,523.28 | 4,523.2 |
| Reserves (excluding Revaluation Reserve as shown in the Balance Sheet of Previous year) | | | | 80,982.58 | | | | 80,386.8 |
| Earnings per Share (of Rs.10/-each) (not annualised) | | | | | | | | |
| Basic & Diluted | 2.86 | 5.25 | 6.87 | 20.74 | 2.82 | 5.19 | 6.82 | 20.5 |

1. The above results for the quarter ended 30th June 2024 have been prepared in accordance with Indian Accounting Standards ("Ind AS") prescribed under section 133 of the Companies Act 2013 ("the Act") read with the relevant rules issued thereunder and other accounting principles generally accepted in India and the guidelines issued by SEBI. 2. The Audit Committee has reviewed the above results and later the Board of Directors approved the above results and its release in their meeting held on 9th August, 2024. 3. The above is an extract of the detailed format of the Financial Results filed with the Stock Exchanges under Regulation 33 of SEBI (Listing and Other Disclosure Requirements) Regulations 2015. The full format of the Unaudited Financial Results are available on the web sites of Bombay Stock Exchange Ltd (www.bseindia.com) and The National Stock Exchange of India Ltd (www.nseindia.com), and the Company's web site (www.nclind.com).

Hyderabad 09-08-2024

NAGARJUNA NAGARJUNA

By Order of the Board For NCL Industries Limited

K GAUTAM - Managing Director









SANSERA

SANSERA ENGINEERING LIMITED

CIN: L34103KA1981PLC004542

Registered Address: Plant-7, No.143/A, Jigani Link Road, Bommasandra Industrial Area, Bengaluru - 560105, Phone: 080 27839081/82/83; Fax: 080 27839309;

CONSOLIDATED UNAUDITED FINANCIAL RESULTS FOR THE QUARTER ENDED 30 JUNE 2024

(Rs. in Million except EPS)

| | | | · · · · · · · · · · · · · · · · · · · | ` | Y | | | |
|-----|--|---------------------------|---------------------------------------|---------------------------|-------------------------|--|--|--|
| SI. | | 1 | Quarter ende | d | Year ended | | | |
| No. | Particulars | 30-06-2024 (Unaudited) | 31-03-2024 (Unaudited) | 30-06-2023 (Unaudited) | 31-03-2024 (Audited) | | | |
| 1 | Revenue from Operations | 7,439.33 | 7,458.45 | 6,600.66 | 28,114.32 | | | |
| 2 | Net Profit/(Loss) for the period (before Tax, Exceptional and/or Extraordinary items) | 686.20 | 649.99 | 609.83 | 2,562.97 | | | |
| 3 | Net Profit/(Loss) for the period before Tax (after Exceptional and/or Extraordinary items) | 686.20 | 649.99 | 609.83 | 2,562.97 | | | |
| 4 | Net Profit/(Loss) for the period after Tax (after Exceptional and/or Extraordinary items) | 501.43 | 464.65 | 451.70 | 1,875.49 | | | |
| 5 | Total Comprehensive Income for the period [comprising Profit/(Loss) for the period (after tax) and Other Comprehensive Income (after tax)] | 495.74 | 456.09 | 455.14 | 1,868.87 | | | |
| 6 | Equity Share Capital | 108.00 | 107.23 | 106.65 | 107.23 | | | |
| 7 | Reserves (excluding Revaluation Reserve) as shown in the Audited Balance Sheet of the previous year | | | | 13,366.73 | | | |
| 8 | Earnings per share (of Rs. 2/- each) 1. Basic: 2. Diluted: | 9.24 9.16 | 8.60 8.52 | 8.43 8.30 | 34.83 34.40 | | | |
| | 2. Diluted: 9.16 8.52 8.30 34.40 Notes: The place is an outrast of the detailed format of quarterly and user and of inception requires filed with the | | | | | | | |

- a. The above is an extract of the detailed format of quarterly and year ended financial results filed with the stock exchanges under Regulation 33 of the SEBI (Listing Obligations & Disclosure Requirements) Regulations, 2015. The full format of the unaudited quarterly and audited year ended financial results are available on the websites of the stock exchange(s) i.e., www.bseindia.com / www.nseindia.com and
- $the\ Company\ i.e., www.sansera.in.$ The above consolidated financial results of the group were reviewed by the Audit Committee and approved by the Board of Directors at their meeting held on August 8, 2024. The financial results for the quarter ended 30 June 2024 have been reviewed by the statutory auditors and have issued an unmodified report.
- c. Standalone financial information of the Company pursuant to regulation 47(1)(b) of SEBI (LODR) Regulations, 2015.

| | | Year ended | | |
|-------------------------|----------|---------------------------|---------------------------|-------------------------|
| Particulars | | 31-03-2024 (Unaudited) | 30-06-2023 (Unaudited) | 31-03-2024 (Audited) |
| Revenue from Operations | 6,814.88 | 6,858.87 | 5,881.54 | 25,481.95 |
| Profit before Tax | 679.42 | 681.08 | 591.96 | 2,563.20 |
| Profit after Tax | 502.81 | 501.71 | 439.59 | 1,899.60 |

For and on behalf of the Board of Directors

S. Sekhar Vasan Chairman and Managing Director DIN: 00361245

Date: 08 August 2024 Place: Bengaluru

Adfactors 24

PENINSULA LAND LIMITED

CIN: L17120MH1871PLC000005 Read, Office: 1401, 14th Floor, Tower-B. Peninsula Business Park, Gannatrao Kadam Marq Lower Parel, Mumbai – 400 013. Email: investor@peninsula.co.in | Tel – 022 6622 9300

EXTRACT OF THE UNAUDITED FINANCIAL RESULTS FOR THE QUARTER ENDED JUNE 30, 2024 Standalon Quarter Ended Year Ended **Particulars** 30.06.2024 31.03.2024 30.06.2023 31 03 2024 Unaudited Audited Unaudited Audited Total Revenue From Operations (Net) 3.329 11.619 13,739 52,787 Net Profit /(Loss) from ordinary activities (before Tax. Exceptional items) (188)2,448 1,261 7,658 Net Profit /(Loss) from ordinary activities before Tax 2.682 (after Exceptional items) (188)2.448 9.379 Net Profit /(Loss) for the period after Tax (after Exceptional items) (188)2.448 2.682 9,379 Total Comprehensive Income for the period [Comprising Profit / (Loss) for the period (after tax) and Other Comprehensive Income (after tax)] 2.434 2,684 9,371 Equity Share Capital (Face value of Rs 2/- per share) 6,180 6,180 5,880 Other Equity (Excluding Revaluation Reserve) As Shown In The Audited Balance Sheet Of The Previous Year (Standalone basis) 10,986 Earning Per Share (of Rs 2 /- each) (For continuing and discontinued operations) (0.06)0.77 0.92 3.13 Diluted (0.06)0.77 0.91 3.10

| | | | | (Rs. in Lakhs) |
|--|------------|---------------|------------|----------------|
| | | Consol | idated | |
| | | Quarter Ended | | Year Ended |
| Particulars | 30.06.2024 | 31.03.2024 | 30.06.2023 | 31.03.2024 |
| | Unaudited | Audited | Unaudited | Audited |
| Total Revenue From Operations (Net) | 3,689 | 11,869 | 18,833 | 58,205 |
| Net Profit /(Loss) from ordinary activities (before Tax, | , | | | |
| Exceptional items) | (191) | 2,551 | 2,667 | 9,074 |
| Net Profit /(Loss) from ordinary activities before Tax | ` ′ | | | |
| (after Exceptional items) | (208) | 2,480 | 5,996 | 12,826 |
| Net Profit /(Loss) for the period after Tax | | | | |
| (after Exceptional items) | (193) | 2,430 | 6,033 | 12,829 |
| Total Comprehensive Income for the period [Comprising | | | | |
| Profit / (Loss) for the period (after tax) and Other | | | | |
| Comprehensive Income (after tax)] attributable to | | | | |
| Owners of the company | (189) | 2,437 | 6,047 | 12,870 |
| Equity Share Capital (Face value of Rs 2/- per share) | 6,180 | 6,180 | 5,880 | 6,180 |
| Other Equity (Excluding Revaluation Reserve) As Shown | | | | |
| In The Audited Balance Sheet Of The Previous Year | - | - | - | 15,028 |
| Earning Per Share (of Rs 2 /- each) | | | | |
| (For continuing and discontinued operations) | | | | |
| Basic: | (0.06) | 0.77 | 2.06 | 4.30 |
| Diluted : | (0.06) | 0.77 | 2.05 | 4.26 |

The Company does not have any extraordinary item to report for the above periods NOTE:

Place · Mumbai

Date: 08/08/2024

- The above is an extract of the detailed format of the Quarterly Financial results for the Quarter ended June 30, 2024, filed with the stock exchanges under Regulation 33 of the SEBI (Listing Obligations and Disclosure Requirements) Regulations 2015. The full format of the said results are available on the websites of the stock exchanges (www.bseindia.com www.nseindia.com) and on the website of the company (www.peninsula.co.in).
- The financial results for the quarter ended June 30, 2024 have been reviewed by the Audit Committee of the Board and subsequently approved by the Board of Directors at its meeting held on August 8, 2024 in terms of Regulation 33 of SEBI (Listing Obligations and Disclosure Requirements) Regulations, 2015. Further, the same have been subjected to review by the

For and on behalf of the Board of Directors

Raieev A. Piramal

PRISM JOHNSON LIMITED

CIN: L26942TG1992PLC014033

NAGARJUNA RMC

Registered Office: 305, Laxmi Niwas Apartments, Ameerpet, Hyderabad - 500 016

Phone: +91-40-23400218; Fax: +91-40-23402249

e-mail: investor@prismjohnson.in; website: www.prismjohnson.in Corporate Office: 'Rahejas', Main Avenue, V. P. Road, Santacruz (West), Mumbai - 400 054

EXTRACT OF CONSOLIDATED UNAUDITED FINANCIAL RESULTS FOR THE QUARTER ENDED JUNE 30, 2024

₹ Crores

| Particulars | Unaudited Quarter ended | | Audited Year ended |
|--|-------------------------|---------------|--------------------|
| | June 30, 2024 | June 30, 2023 | March 31, 2024 |
| Total Income from operations | 1,763.15 | 1,942.15 | 7,587.51 |
| Net Profit/(Loss) before share in Profit of Associates & Joint Ventures, Exceptional item and Tax | (20.00) | 24.57 | (82.89) |
| Net Profit/(Loss) for the period before tax and after Exceptional item | (16.02) | 27.34 | 174.29 |
| Net Profit/(Loss) for the period after tax | (18.26) | 20.76 | 161.93 |
| Total Comprehensive Income for the period (comprising profit/(loss) for the period after tax and other comprehensive income after tax) | (18.60) | 29.25 | 171.38 |
| Paid-up Equity Share Capital (Face value ₹ 10/- per share) | 503.36 | 503.36 | 503.36 |
| Reserves | 877.18 | 725.63 | 885.60 |
| Net Worth | 1,380.54 | 1,228.99 | 1,388.96 |
| Earnings Per Share (of ₹ 10/- each) (Not Annualised) Basic & Diluted (₹) | (0.15) | 0.36 | 3.60 |
| Outstanding Debt | 1,275.12 | 1,446.72 | 1,333.30 |
| Capital Redemption Reserve | 20.71 | 13.94 | 20.71 |
| Debt Service Coverage Ratio (times) | 1.63 | 1.25 | 1.82 |
| Interest Service Coverage Ratio (times) | 3.30 | 3.79 | 4.46 |
| Debt - Equity Ratio (times) | 0.92 | 1.18 | 0.96 |

Notes:

Place: Mumbai

(1) Key Standalone Financial information:

₹ Crores

| Particulars | Unaudited Q | Audited Year ended | |
|------------------------------|---------------|--------------------|----------------|
| | June 30, 2024 | June 30, 2023 | March 31, 2024 |
| Total Income from operations | 1,632.28 | 1,792.06 | 7,068.59 |
| Net Profit/(Loss) before Tax | (0.61) | 13.71 | 195.47 |
| Net Profit/(Loss) after Tax | (0.47) | 10.26 | 190.25 |

- (2) The above is an extract of the detailed format of unaudited Financial Results filed with the Stock Exchanges under regulation 33 and 52 of the SEBI (Listing Obligations and Disclosure Requirements) Regulations, 2015. The full format of the unaudited Financial Results is available on the Stock Exchange's websites viz. www.nseindia.com, www.bseindia.com and on the Company's website www.prismjohnson.in.
- (3) For other line items referred in regulation 52(4) of the SEBI (Listing Obligations and Disclosure Requirements) Regulations, 2015, pertinent disclosures have been made to the Stock Exchanges and can be accessed on the Stock Exchange's websites viz. www.nseindia.com, www.bseindia.com_and on the Company's website www.prismjohnson.in.

For and on behalf of the Board of Directors

Vijay Aggarwal

Managing Director

Date: August 9, 2024







Executive Vice Chairman & Managing Director

ದೊಡ್ಡಬಳ್ಳಾಪುರ ಯೋಜನಾ ಪ್ರಾಧಿಕಾರ ಎಸ್.ಎನ್. ಕಾರ್ಪ್ನೈ ಮೊದಲನೇ ಮಹಡಿ, ನಗರ ಪೊಲೀಸ್ ತಾಣೆ ಎದುರು, 'ಡ' ಕ್ರಾಸ್, ಮೊಡ್ಡಬಳ್ಳಾಪುರ-561 203 ದೂರವಾಣಿ: 080-29562046

ಕಂಚೆ.: DPA/TP/CLU/20/2024-25

ಕರ್ನಾಟಕ ನಗರ ಮತ್ತು ಗ್ರಾಮಾಂತರ ಯೋಜನಾ ಕಾಯ್ಕೆ 1961 ರ ಕೆಲಂ 14(ಎ) ರ ಅಡಿಯಲ್ಲಿ ಈ ಕೆಳಕಂಡ ಅರ್ಜಿದಾರರ 'ವೃವಾದರು' ವಲಯದಿಂದ 'ಮಾತ' ವಲಯಕ್ಕೆ ಭೂ ಉಪಯೋಗ ಬರಲಾವಣೆ ಕೋರಿ ಅರ್ಜಿ ಸಲ್ಲಿಸಿರುತ್ತಾರೆ. ಸದರ ಭೂ ಉಪಯೋಗ ಬರಲಾವಣೆಯ ಪ್ರಥಾನೆಯ ಹಿಮೀನಿನ ವಿವರಗಳು ಈ ಕೆಳಕರಾಡುತಿರುತ್ತದೆ. ಈ ಸಂಬಂಧ ಯಾವುದೇ ಅಭಿವಣೆಗಳನ್ನಲ್ಲಿ, ಈ ಪ್ರಕಟಣೆ ಪ್ರಕಟವಾದ ದಿನಾರಕದಿಂದ 15 ದಿನಗಳ ಅವಧಿಯಾಗ ಅಕ್ಷರವಣೆಗಳನ್ನು ವಿಶಿಷವಾಗಿ ಸದರ್ಭ ಕಾರ್ಯದರ್ಶಗಳು, ದೊತ್ತಬಳ್ಳಾವರ ಯೋಜನಾ ಪ್ರಾಥಾನ, ದೊತ್ತಬಳ್ಳಾವರ ಕಫೇರಿಗೆ ಸಲ್ಲಿಸಲು ತಳಿಸಲಾಗಿದೆ. ನಿಗರಿತ ಅವಧಿಯ

| 1000 | tooco acca casagat egitarii ita, acii terresi ageeg. | | | | | | | | |
|----------|--|----------|----------|-----------------|----------|--------------------|--|-----------------------------------|--|
| ĕ, ≭o | ಅರ್ಜಿದಾರರ ಹೆಸರು | ತಾಲ್ಲೂಕು | ಹೋಬಳ | ಗ್ರಾಮ | ಸ. ನಂ | విక్షణకా (ఎ-గు) | ಬೆಂ.ಅ.ರಾ.ವಿ.ನಿ.ಪ್ರ ಯೋ.ಪ್ರಾಧಿಕಾರದ ಅನುಮೋದಿತ ಮಹಾ ಯೋಜನೆಯಂತೆ ಭೂ ಉಪಯೋಗ | ಬದಲಾವಣೆ ಕೋರಿರುವ ಭೂ ಉಪಯೋಗ | |
| L | ಶ್ರೀ ಪಿ.ಶ್ರೀನಿವಾಸ್ ಬಿನ್ ಪಿ.ರಾಮಕೃಷ್ಣ | ಯಲಹಂಕ | ಹೆಸರಘಟ್ಟ | ಶ್ಯಾನುಭೋಗನಹಳ್ಳಿ | 88/6 | 0-01 | ವ್ಯವಸಾಯ | ವಸತಿ | |
| 2. | ಶ್ರೀ ಎಲ್.ವೇಣು ಗೋಪಾಲ್ ರೆಡ್ಡಿ ಬಿನ್ ಆಯ್ಯಪ್ಪರೆಡ್ಡಿ | ಯಲಹಂಕ | ಹೆಸರಘಟ್ಟ | ಶ್ಯಾನುಭೋಗನಹಳ್ಳಿ | 88/7 | 0-02.25 | ವ್ಯವಸಾಯ | ವಸತಿ | |
| 3. | ತ್ರೀಮತಿ ಬಂಡಾರು ಧನಲಕ್ಷ್ಮೀ ಕೋಂ ಬಂಡಾರು ರಾಮಬಾಬು | ಯಲಹಂಕ | ಹೆಸರಘಟ್ಟ | ಶ್ಯಾಮಧೋಗನಹಳ್ಳಿ | 88/8 | 0-03.25 | ವ್ಯವಸಾಯ | ವಸತಿ | |

ಪಡೆಗೆ ಎಂದು ಕೇಳುತ್ತಾ ಸದಲ ಪ್ರಕರಣನನ್ನು "ವೃಜನಾಯ" ತುಲಯದಿಂದ" 'ವಸತಿ" ತಲಯಕ್ಕೆ ಭೂ ಉಪಯೋಗ ಬರಣವನ್ನ ಪಡೆಗಿ ಎಂದು ಕೇಳುತ್ತಾ ಸದಲ ಪ್ರಕರಣನನ್ನು "ವೃಜನಾಯ" ತಲಯದಿಂದ" 'ವಸತಿ" ತಲಯಕ್ಕೆ ಭೂ ಉಪಯೋಗ ಬರಣವನೆ ಮಾಡಿಕೊಳ್ಳಲ ಇಚ್ಚಿಸಿರುವುದಾಗಿ ತಿಳಿಸಿರುತ್ತಾರೆ. ಸಹಿ/– ನಗರ ಮತ್ತು ಗ್ರಾಮಾಂತರ ಯೋಜನಾ ಜಂಟಿ ನಿರ್ದೇಶಕರು ಹಾಗೂ ಸದಸ್ಯ ಕಾರ್ಯದರ್ಶಿಗಳು, ದೊಡ್ಡಬಳ್ಳಾದರ ಯೋಜನಾ ಪ್ರಾಧಿಕಾರ. ದೊಡ್ಡಬಳ್ಳಾದರ

TIMKEN

ಟಿಮ್ ಕೆನ್ ಇಂಡಿಯಾ ನಿಯಮಿತ CIN - L29130KA1996PLC048230

ನೋಂದಣೆ ಕಛೇರು 39-42, ಎಲೆಕ್ಟ್ರಾಡ್ ಸಿಟಿ, ಫೇಡ್ II, ಹೊಸೂರು ರಸ್ತೆ, ಬೆಂಗಳೂರು-560 100 ದೂರವಾಣಿ: 080 41362000 ಫ್ಯಾಕ್ಟ್ : 080 41362010 ಇ-ಮೇಲ್ : tilinvestor@timken.com ವೆಬ್ಸ್ಟೆಟ್ : www.timken.com/en-in

ಸೆಕ್ಯೂರಿಟಸ್ ಎಕ್ಕ್ಚೇಂಡ್ ಬೋರ್ಡ್ ಆಫ್ ಇಂಡಿಯ ನಿಬಂಧನೆ 33 (ಲಿಸ್ಟಿಂಗ್ ಅನಿವಾರ್ಯತೆ ಹಾಗೂ ನಿದ ದಾಖಲಾತಿ ಅವಕ್ಷಕತೆಗಳು) ರ ಅನ್ನಯ ನಿಬಂಧನೆ 2015 ರ ಆರೇಶದ ಅಡಿಯಲ್ಲಿ ಸ್ಟಾಕ್ ಎಕ್ಕ್ಚೇಂಡ್ ನಲ್ಲಿ ದಾಖಲಿಸಿದ ಜೂನ್ 30, 2023ಕ್ಕೆ ಕೊನೆಗೊಂಡ ತ್ರೈಮಾಸಿಕ ಅವಧಿಯ ಪರಿಶೋಧಿತದಲ್ಲದ ಆರ್ಥಿಕ ಫಲಿತಾಂತದ ಪ್ರಕ್ನೇಕಾದ ಸಾರಾಂಶ ಆರ್ಥಿಕ ಫಲಿತಾಂತದ ಪ್ರಕ್ನೇಕಾದ ಸಾರಾಂಶ

| | (ರೂ. ದಶಲಕ್ಷಗಳಲ್ಲಿ) | | | |
|----------------|--|---|---|---|
| ಕ್ರಮ ಸಂಖ್ಯೆ | ವಿಪರಗಳು | 30/06/2024 ಕ್ಕೆ ಕೊನೆಗೊಂಡ ತ್ರೈಮಾಸಿಕ (ಪರಿತೋಧಿತವಲ್ಲದ) | 30/06/2023 ಕ್ಕೆ ಕೊನೆಗೊಂಡ ತ್ರೈಮಾಸಿಕ (ಪರಿತೋಧಿತವಲ್ಲದ) | 31/03/2024 ಕ್ಕೆ ಕೊನೆಗೊಂಡ ವಾರ್ಷಿಕ (ಪರಿಶೋಧಿತವಾದ) |
| 1. | ಕಾರ್ಯಾಚರಣೆಯಿಂದ ಒಟ್ಟು ಆದಾಯ (ನಿವ್ವಳ) | 7,956.02 | 7,269.29 | 29,503.06 |
| 2. | ನಿವ್ವಳ ಲಾಭ / (ನಷ್ಟ) ಈ ಅವಧಿಗೆ (ತೆರಿಗೆ, ಅಸಾಮಾನ್ಯವಾದ ಮತ್ತು / ಅಥವಾ ಅಸಾಧಾರಣ ಬಾಬ್ತುಗಳ ಮುನ್ನ) | 1,298.31 | 1,228.12 | 5,242.14 |
| 3. | ನಿವ್ವಳ ಲಾಭ / (ನಷ್ಟ) ಈ ಅವಧಿಯ ತೆರಿಗೆ ಮುನ್ನ (ಅಸಾಮಾನ್ಯವಾದ ಮತ್ತು / ಅಥವಾ ಅಸಾಧಾರಣ ಬಾಬ್ತುಗಳ ನಂತರ) | 1,298.31 | 1,228.12 | 5,242.14 |
| 4. | ನಿವ್ವಳ ಲಾಭ / (ನಷ್ಟ) ಈ ಅವಧಿಯ ತೆರಿಗೆ ನಂತರ (ಅಸಾಮಾನ್ಯವಾದ ಮತ್ತು / ಅಥವಾ ಅಸಾಧಾರಣ ಬಾಬ್ತುಗಳ ನಂತರ) | 963.05 | 901.37 | 3,921.42 |
| 5. | ಈ ಅವಧಿಯ ಒಟ್ಟು ಸಮಗ್ರ ಆದಾಯ (ಲಾಭ/(ನಷ್ಟ) ಒಳಗೊಂಡಂತೆ ಈ ಅವಧಿಗೆ (ತೆರಿಗೆ ನಂತರ) ಹಾಗೂ ಇತರೆ ಸಮಗ್ರ ಆದಾಯ (ತೆರಿಗೆ ನಂತರ)} | 956.13 | 888.37 | 3,913.76 |
| 6. | ಈಕ್ಷಿಟಿ ಷೇರು ಬಂಡವಾಳ | 752.19 | 752.19 | 752.19 |
| 7. | ಪ್ರತಿ ಷೇರಿನ ಗಳಿಕೆಗಳು (ಪ್ರತಿ ರೂ.10/- ರಂತೆ) (ನಿರಂತರ ಕಾರ್ಯಾಚರಣೆಗಳಿಗೆ) ಮೂಲತವಾದ ಮತ್ತು ದಾರ್ಬಲಗೊಳಿಸಿದ ಎನಾರ್ಷಿಕವಲ್ಲದ | 12.80* | 11.98* | 52.13 |

ಸಹಿ/– ಸಂಜಯ್ ಕೌಲ್ ಅಧ್ಯಕ್ಷರು ಮತ್ತು ವ್ಯವಸ್ಥಾಪಕ ನಿರ್ದಣ DIN: 05159352

8 ಆಗಸ್ಟ್, 2024

Date: 08 August 2024 Place: Bengaluru

SANSERA

SANSERA ENGINEERING LIMITED

CIN: L34103KA1981PLC004542

Registered Address: Plant-7, No.143/A, Jigani Link Road, Bommasandra Industrial Area,
Bengaluru - 560105, Phone: 080 27839081/82/83, Fax: 080 27839309;
Email: rajest.modi@sansera.in; Website: www.sansera.in

CONSOLIDATED UNAUDITED FINANCIAL RESULTS

| | TOTAL THE GOVERNMENT ENDED OF TOTAL EDET | | | | | | | |
|-----|--|---------------------------|---------------------------|---------------------------|-------------------------|--|--|--|
| | (Rs. in Million except EPS | | | | | | | |
| SI. | Quarter ended | | | | | | | |
| No. | Particulars | 30-06-2024 (Unaudited) | 31-03-2024 (Unaudited) | 30-06-2023 (Unaudited) | 31-03-2024 (Audited) | | | |
| 1 | Revenue from Operations | 7,439.33 | 7,458.45 | 6,600.66 | 28,114.32 | | | |
| 2 | Net Profit/(Loss) for the period (before Tax, Exceptional and/or Extraordinary items) | 686.20 | 649.99 | 609.83 | 2,562.97 | | | |
| 3 | Net Profit/(Loss) for the period before Tax (after Exceptional and/or Extraordinary items) | 686.20 | 649.99 | 609.83 | 2,562.97 | | | |
| 4 | Net Profit/(Loss) for the period after Tax (after Exceptional and/or Extraordinary items) | 501.43 | 464.65 | 451.70 | 1,875.49 | | | |
| 5 | Total Comprehensive Income for the period [comprising Profit/(Loss) for the period (after tax) and Other Comprehensive Income (after tax)] | 495.74 | 456.09 | 455.14 | 1,868.87 | | | |
| 6 | Equity Share Capital | 108.00 | 107.23 | 106.65 | 107.23 | | | |
| 7 | Reserves (excluding Revaluation Reserve) as shown in the Audited Balance Sheet of the previous year | | | | 13,366.73 | | | |
| 8 | Earnings per share (of Rs. 2/- each) 1. Basic: 2. Diluted: | 9.24 9.16 | 8.60 8.52 | 8.43 8.30 | 34.83 34.40 | | | |
| | L. Dilutos. | 5.10 | 0.52 | 0.50 | 34.40 | | | |

- 2. Diluted: 8.30 12. Director.

 Notes:

 a. The above is an extract of the detailed format of quarterly and year ended financial results filed with the stock exchanges under Regulation 33 of the SEBI (Listing Obligations & Disclosure Requirements) stock exchanges under Regulation and the stock exchange (a) i.e., www.beeindia.com / www.nseindia.com and the Company i.e., www.saneseria.com and approved by the Dadard Officerots at their meeting belof on Jugualt 8, 2024. The financial results for the quarter ended 30 June 2024 have been reviewed by the statutory auditors and have issued unmodified reputs.
- unnounced report.
 Standalone financial information of the Company pursuant to regulation 47(1)(b) of SEBI (LODR Regulations, 2015.

| | | Quarter ended | | |
|---|---------------------------|---------------------------|---------------------------|-------------------------|
| Particulars | 30-06-2024 (Unaudited) | 31-03-2024 (Unaudited) | 30-06-2023 (Unaudited) | 31-03-2024 (Audited) |
| Revenue from Operations | 6,814.88 | 6,858.87 | 5,881.54 | 25,481.95 |
| Profit before Tax | 679.42 | 681.08 | 591.96 | 2,563.20 |
| Profit after Tax | 502.81 | 501.71 | 439.59 | 1,899.60 |
| For and on behalf of the Board of Directors | | | | |

S. Sekhar Vasar Chairman and Managing Directo DIN: 00361245

'ಸಿಎ೦ ವಿರುದ್ಧದ ಷದ್ವಂತ್ರ ವಿಫಲಗೊಳಿಸಿ'

ಸಿದ್ದರಾಮಯ್ಯ ಅವರ ವಿರುದ್ಧ ಪುರೋಹಿತಶಾಹಿಗಳ ಕುಟಿಲ ತಂತ್ರ-ಗಾರಿಕೆಗಳನ್ನು ರಾಜ್ಯದ ಜನರು ವಿಫಲಗೊಳಿಸಬೇಕು ಎಂದು ಚಲವಾದಿ ಸ್ವಾಮೀಜಿ ಕರೆ ನೀಡಿದರು.

______ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 'ಮುಡಾ ಹಗರಣದ ಬಗ್ಗೆ ತನಿಖೆ ನಡೆಸಲು ಹಿ.ಎನ್. ದೇಸಾಯ ನೇತೃತ್ವದ ತನಿಖಾ ಆಯೋಗ ರಚಿಸಲಾಗಿದೆ. ಈ ಆಯೋಗ ರಚಿಸಿರುವುದಕ್ಕೆ ರಾಜ್ಯಪಾಲರಿಗೆ ಅಸಮಾಧಾನವಿದ್ದರೆ ಅದನ್ನು ಬಗೆಹರಿಸಿ . ಕೊಳ್ಳಬಹುದಿತ್ತು, ಎಂದರು



ඨಜೇತರು

ರಾಜ್ಯಮಟ್ಟದ ಅಂತರ್ ಶಾಲಾ ಚರ್ಚಾಸ್ತರ್ಧೆ 'ವರ್ಬ್ಯಾಟಲ್' ನ 20ನೇ ಅವೃತ್ತಿಯ ಫೈನಲ್' ಸ್ಪರ್ಧೆ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾ ವಿತರಿಸಲಾಯಿತು. ಕನ್ನಡ, ಇಂಗಿಷ್ ಬಾಷೆಗಳಲ್ಲಿ ಪ್ರಥಮ ಾನ ಪಡೆದ ವಿದಾರ್ಥಿಗಳಿಗೆ ₹1 ಲಕ್ಷ ನಗದು ಬಹುಮಾಣ ಯಿತು. ಬಿಬಿಎಂಪಿ ಆಡಳಿತ ವಿಭಾಗದ ವಿಶೇಷ ಆಯುಕ್ತ ಅವಿನಾಶ್ ಮೆನನ್, ವರ್ಬ್ಯಾಟಲ್ ರೂವಾರಿ ದೀಪಕ್ ತಿಮ್ಮಯೈ, ಪತ್ರಕರ್ತ ಹನುಮೇಶ್ ಕೆ. ಯಾವಗಲ್, ಟಿವಿ ಹೌಸ್ ಸಂಸ್ಥೆ ಮುಖ್ಯಸ್ಥ ವಿನಾಯಕ ರಾಮಕೃಷ್ಣ ಉಪಸ್ಥಿತರಿದ್ದರು.

ದೂರಸಂವಹನ ಇಲಾಖೆ ಸಂವಹನಗಳ ಸಚಿವಾಲಯ

ಭಾರತ ಸರ್ಕಾರ

ಪಂಡಿತ್ ದೀನದಯಾಳ್ ಉಪಾಧ್ಯಾಯ ಟೆಲೆಕಾಂ ಎಕ್ಸಲೆನ್ಸ್ ಅವಾರ್ಡ್ 2024 ಪ್ರಶಸ್ತಿಗಾಗಿ ... ಅರ್ಜಿ ಆಹ್ವಾನ

ಆರ್ಚಿ ಆಹ್ವಾನ

ಹೂರಸಂಪಹನ ರಲಾಖೆ (ಸಂಪಹನಗಳ ಸಚಿಪಾಲಯ, ಭಾರತ ಸರ್ಕಾರ) ಇವರು, ಕಳೆದ 3 ವರ್ಷಗಳಲ್ಲಿ ದೂರಸಂಪಹನ
ಆವಿಷ್ಯಾನ, ಕೌಶ್ಯು ಸೇವೆಗಳು, ಉತ್ಪರವ ಕೈಕ್ರಗಳಲ್ಲಿ ಮತ್ತು ಕ್ಷಮಿ ನಾಣಿಕ್ಕ್ನು ಅರ್ವಹನಿಗಳು, ಅತ್ಯವಾಗ ಕೈಕ್ರಗಳಲ್ಲಿ ಮತ್ತು ಕ್ಷಮಿ ನಾಣಿಕ್ಕ್ನು ಅರ್ವಹನಿಗಳು, ಅರವಹಿಗಳು, ಅರ್ವಹನಿಗಳು, ಅರ್ವಹನಿಗಳು, ಅರವಹಿಗಳು, ಅರ್ವಹನಿಗಳು, ಅರ್ವಹನಿಗಳು, ಅರ್ವಹನಿಗಳು, ಅರ್ವಹನಿಗಳು, ಅರ್ವಹನಿಗಳು, ಅರವಹಿಗಳು, ಅರ್ವಹನಿಗಳು, ಅರವಹನಿಗಳು, ಅರ್ವಹನಿಗಳು, ಅರ್ವಹನಿಗಳು, ಅರ್ವಹನಿಗಳು, ಅರ್ವಹನಿಗಳು, ಅರ್ವಹನಿಗಳು, ಅರ್ವಹನಿಗಳು, ಅರ್ವಹನಿಗಳು, ಅರವಹಿಸಿ ಅರವಹನಿಗಳು, ಅರ್ವಹನಿಗಳು, ಅರ್ವಹನಿಗಳು, ಅರವಹನಿಗಳು, ಅರ್ವಹನಿಗಳು, ಅರವಹನಿಗಳು, ಅರವಹನಿಗಳು, ಅರ್ವಹನಿಗಳು, ಅರ್ವಹನಿಗಳು, ಅರವಹನಿಗಳು, ಅರ್ವಹನಿಗಳು, ಆರವಹಿಗಳು, ಅರವಹಿಗಳು, ಅ

- ೂರಾಂಗಾರ್ಬ್ಯಾಧ್ನು ಪ್ರಶ್ನು ವಿಜೇತರು ತಮ್ಮ ಸ್ಥಳದಿಂದ ಪ್ರಶ್ನು ಪ್ರರಾನ ಮಾಡಲಾಗುವ ನಿಲ್ದಾಣದವರೆಗಿನ ತಮ್ಮ ಹೋಗಿ ಬರುವ ವಿಮಾನ ಪ್ರಯಾ ವೆಚ್ಚಪನ್ನು ರಿಇಂಬರ್ಸ್ ಪಡೆದುಕೊಳ್ಳಬಹುದು ಮತ್ತು ಸಾಂದರ್ಭಕ ಖರ್ಚು ವೆಚ್ಚಗಳಿಗಾಗಿ ಒಟ್ಟಾರೆ ರೂ. 7500/- ಕೂ! ಪಾವತಿಸಲಾಗುತ್ತದೆ.
 - ರಾಷ್ಟ್ರೀಯ ಪ್ರಶ್ನ ಶೋರ್ಟರ್ https://www.awards.gov.ln ಮುಖಾಂತರ ಆನ್ ಲೈನ್ ನಲ್ಲಿ ಅರ್ಜಿಗಳನ್ನು ಸಲ್ಲಿಸಬಹುದು ನಾಮನಿರ್ದೇಶನಗಳನ್ನು ಸ್ವೀಕರಿಸುವ ಕೊನೆಯ ದಿನಾಂಕ 30ನೇ ಸೆಪ್ಟಂಬರ್, 2024 ರಂದು 2359 ಗಂಟೆ ಆಗಿರುತ್ತದೆ.
- ಹೆಚ್ಚಿನ ವಿವರಗಳಿಗಾಗಿ, ದಯವಿಟ್ಟು https://www.awards.gov.in ವೆಜ್ ಸೈಟ್ ನಲ್ಲಿರುವ 'ರೆಗ್ಯುಲೇಶನ್ಸ್' ಲಿಂಕ್ ಪರಿಶೀಲಿಸಿರಿ. ಪ್ರಾತ್ಯ ಪೆಚ್ಚಿನ ಮಾಹಿತಿಗಾಗಿ ದಯವಿಟ್ಟು ಸಂಪರ್ಕಸ: ನಿರ್ದೇಶಕರು (ಎಸ್ಡ್ ಜೀಇ), ಡಿಒಟ್ಟಿ ಕೊಠಡಿ ನಂ. 216, 2ನೇ ಮಹಡಿ, ಮಹಾನಗರ ದೂರಸಂಚಾರ ಭವನ, ಜವಾಹರಲಾಲ್ ನೆಹರೂ

ನರ್ಮ ಶಕರು (ಎಸ್.ಡಪ್ಪು), ಜಪನ, ಕೊಂಡ ನರ. 210, 250 ಕ ಮಾರ್ಗ, ಹಳೆ ಮಿಂಟೋ ರಸ್ತೆ ನವದೆಹಲಿ–110002. ಮೊಬೈಲ್: 9868114666, ಇಮೇಲ್: dirsde-dot@gov.in

ಸ್ಥಳ: ಬೆಂಗಳೂರು ದಿನಾಂಕ: 08ನೇ ಆಗಸ್ಟ್, 2024

DIPR/CP/1398/Zen/2024-25

CBC 06201/11/0004/2425



ಆಸ್ಪಡೆನೆಕ ಫಾರ್ಮ್ ಇಂಡಿಯಾ ಲಿಮಿಟೆಡ್ CIN: L24231kA1979PLC003563 ರಿಜಿಕ್ಷರ್ಥ್ ಆಫೀಸ್ ಫಿಂಗ್ 1.12ರ ಜನೆಯ ಮಾತ್ರಣ ಎಂಟೆ ಬಿಸುನ್ ಪಾರ್ಕ್, ರಾಜೀನವಳ್ಳ ಟಿಚರ್ ರಿಂಗ್ ಡೀಡ್, ಬೆಂಗಳನಿಯ – 56045 ರೂ: 1431 80 6774 8000, ಡೆ.ಗ್. www.satsacroea.com/india

30ನೇ ಜೂನ್ 2024ಕ್ಕೆ ಕೊನೆಗೊಂಡ ತ್ರೈಮಾಸಿಕದ ಅಪರಿಶೋಧಿತ ಆರ್ಥಿಕ ಫಲಿತಾಂಶಗಳ ಹೇಳಿಕೆ

| 5, 20. | ವಿವರಗಳು | 30/06/2024ಕ್ಕೆ ಕೊನೆಗೊಂಡ 3 ತಿಂಗಳಿಗೆ | 30/06/2023ಕ್ಕೆ ಕೊನೆಗೊಂಡ 3 ತಿಂಗಳಿಗೆ ಹಿಂದಿನ ಅವಧಿಯಂತೆ | 31/03/2024ಕ್ಕೆ ವರ್ಷಕ್ಕೆ ಕೊನೆಗೊಂಡ |
|-----------|---|--|--|--|
| \vdash | | ಅಪರಿಶೋಧಿತ | ಅಪರಿಶೋಧಿತ | ಪರಿಶೋಧಿತ |
| 1 | ಕಾರ್ಧಾಚರಣೆಗಳಿಂದ ಒಟ್ಟು ಆದಾಯ | 3,958.7 | 3,035.7 | 13,303.3 |
| 2 | ತೆರಿಗೆಗೆ ಮುನ್ನ ಸದರಿ ಅವಧಿಗೆ ಸಾಮಾನ್ಯ ವ್ಯವಹಾರಗಳಿಂದ ನಿವ್ಯಳ | | | |
| | ಲಾಭ / (ನಪ್ಪ) | (151.6) | 714.0 | 2,195.4 |
| 3 | ತೆರಿಗೆ ಕಳೆದು, ಸದರಿ ಅವಧಿಗೆ ಸಾಮಾನ್ಯ ವ್ಯವಹಾರಗಳಿಂದ ನಿವ್ಯಳ | | | |
| | ಲಾಭ / (ನಷ್ಟ) | (117.9) | 538.6 | 1,615.1 |
| 4 | ತೆರಿಗೆ ಕಳೆದು, ಅವಧಿಗೆ ಸಮಗ್ರ ಆದಾಯ | (110.5) | 543.2 | 1,625.1 |
| 5 | ಈಕ್ತಿಟಿ ಷೇರು ಬಂಡವಾಳ | 50.0 | 50.0 | 50.0 |
| 6 | ಇತರ ಈಕ್ಕಿಟ | - | _ | 7,069.2 |
| 7 | ಪ್ರತಿ ಷೇರಿಗೆ ಮೂಲ ಮತ್ತು ಡೈಲ್ಯೂಟಿಡ್ ಗಳಿಕೆ (ತಲಾ 2 ರೂ.ನಂತೆ) | (4.72) | 21.54 | 64,60 |

. ಮೇಲಿನದು 2015 ರ ಸೆಬ (ಲಿಸ್ಟಿಂಗ್ ಬಾದ್ಯತೆಗಳು ಮತ್ತು ಬಹಿರಂಗಪಡಿಸುವಿಕೆ ಅಗತ್ಯತೆಗಳು) ನಿಯಮಾವಳಿ 33 ರ ಅಡಿಯಲ್ಲಿ ಸ್ಟಾಕ್ ಎಕ್ಸ್ಟ್ ಚೀಂಜುಗಳಿಗೆ ಸಲ್ಲಿಸಲಾದ ತೈಮಾಸಿಕ ಹಣಕಾಸು ಫಲಿತಾಂಶಗಳ ವಿವರವಾದ ಹೇಳಿಕೆಗಳ ಸಾರವಾಗಿದೆ. ತ್ರೈಮಾಸಿಕ ಹಣಕಾಸು ಫಲಿತಾಂಶಗಳ ಪೂರ್ಣ ಹೇಳಿಕೆ ಸ್ಟಾಕ ಎಕ್ಸ್ಚರ್ಜೆಂಬಗಳ www.nseindia.com ಮತ್ತು www.bseindia.com ಮತ್ತು ಕಂಪನಿಯ www.astrazeneca.com/india

orginously www.neindia.com pist www.beindia.com pist section www.astrazeneca.com/independent/pistopendent/pi

ಂಪನಿಯು ಪ್ರಸ್ತಿತ ತ್ರೈಮಾಸಿಕದಿಂದ: ಹಣಕಾಸಿನ ಫಲಿಶಾಂಶಗಳ ಹೇಳಿಕೆಯಲ್ಲಿ ಲಕ್ಷ ರೂಪಾಯಿಗಳಿಗೆ ರೌಂಡ್ ಆಫ್ ಮಾಡುವುದರ ಬದಲ ೨ಲಿಯನ್ ರೂಪಾಯಿಗಳಿಗೆ ರೌಂಡ್ ಆಫ್ ಮಾಡಲು ನಿರ್ಧರಿಸಿದೆ.

ಉಪನಗರ ವರ್ತಲ ರಸ್ತೆ (STRR) ಯೋಜನಾ ಪ್ರಾಧಿಕಾರ

ಎಲ್.ಆರ್.ಡಿ.ಇ. ಕಟ್ಟಡ, ನಂ.1, ಅಲಿ ಆಸ್ಕರ್ ರಸ್ತೆ. ಬೆಂಗಳೂರು-560 052. ದೂರವಾಣಿ ಸಂಖ್ಯೆ: 22263479 ಸಂಖ್ಯೆ: STRRPA/TP/MISC/ಸಾ.ಪ/2024-25

ಕರ್ನಾಟಕ ನಗರ ಮತ್ತು ಗ್ರಾಮಾಂತರ ಯೋಜನಾ ಕಾಯ್ದೆ 1961ರ ಸೆಕ್ಷನ್ 4(ಎ) (1)ರನ್ನಯ ಸರ್ಕಾರದಿಂದ ಅಧಿಸೂಚನೆ ಸಂಖ್ಯೆ:ನಅಇ

සභාවය මගිට ගැනු ලැසුනාගේ ගැනවෙන මගයු ලබව ගැනු අව, (1) (ගැනුණ සභාවයට පදුරුවෙන් පරිධානමේ කිරීම, ගිනමේ 2.40 (ශ.20) රෝ ප්‍රජාතයට ක්රම පව පදුරුවෙන් දැනුණු දැනුණු රණ්ඩා සහ ප්‍රථ දුර් STREN, ඉද්දෙන රණ්ඩා සුත්තයේ සහ ප්‍රථ දුර් ගැනුණු දැනුණු දැනුණු

ುವರ್ಣರ ಮಾಲ್ ರಕ್ಷೆ (STRR) ಅನೇಕರ್ ಸ್ಥಳೀಯ ಯೋಜನಾ ಪ್ರದೇಶದ ಮಹಾಯೋಜನೆ ತಯಾರಿಕೆ ಕಾರ್ಯ ಪ್ರಚಿಯಲ್ಲಿರುತ್ತದೆ ಉಪನಗರ ಮರ್ಜು ರಕ್ಷೆ (STRR), ಸ್ಥಳೀಯ ಯೋಜನಾ ಪ್ರದೇಶದ ವ್ಯಾಪಿಂದಲ್ಲಿ ಯಾವುದೇ ಭೂತರರರ್ವಿತ ಮಜೀನಾಗಳು ಅಭಿವೃದ್ಧಿನವರುವ ಮಾರುತೆ ಅರವರೆ ವಿಸ್ತಾಸ ಅರವೃದ್ಧಿ ಸಂಬಂಧ ವಿಶ್ವಾಸ ಕೃತ್ಯ ಪಟ್ಟಿತ ನಿರ್ಮಾಸ ಸಂಬಂಧ ಪ್ರಾರಂತ ಪ್ರಮಾಣ ಪತ್ರವನ್ನ ಕರ್ನಾಟಕ ನಗರ ಮತ್ತು ಗ್ರಾಮಾಂತರ ಯೋಜನಾ ಕಾರ್ಯೆ, 1961 ರಡಿಯಲ್ಲಿ ಈ ಪ್ರಾಧಿಕಾರದಿಂದ ಅನುಮೋಜನೆ ಪಡೆಯುವುದು

ಕರ್ನಾಟಕ ನಗರ ಮತ್ತು ಗ್ರಾಮಾಂತರ ಯೋಜನಾ ಕಾಯ್ಯ, 1961 ರಚಿಯಲ್ಲ ಈ ಪ್ರಾಥಾಂಟುಲು ರಾಜವಾಗುವಾ ಜನರಾಮಾನ್ನು ಕ್ಷಾಯವಾಗಿರುತ್ತದೆ. ಪ್ರಕರ್ಣವಾಗಿ ಪ್ರತಿಷ್ಟರ ಕರ್ನಾಟಕ ನಗರ ಮತ್ತು ಗ್ರಾಮಾಂತರ ಯೋಜನಾ ಕಾಯ್ದೆ ಪೂರರವರ್ಷಿತ ಜಮೀಜನಗಳಲ್ಲಿ ಲೇಡಿಟ್ ನಿರ್ಮಾಣ/ ವಿನ್ಯಾಸ ಅಭಿವೃದ್ಧಿಗೆ ಕರ್ನಾಟಕ ನಗರ ಮತ್ತು ಗ್ರಾಮಾಂತರ ಯೋಜನಾ ಕಾಯ್ದೆ 1961ರ ಕುಂ 17ರಕ್ಷರು ಈ ಪ್ರಾಥಕಾರದಿಂದ ಕನ್ನಾಯವಾಗಿ ಆಹಾಮೋದನೆ ಪಡೆಯಬೇಕಗಳನ್ನು ಹೆಚ್ಚಿಸುತ್ತದೆ ಪಡೆಯಬೇಕ ಬಿಡುಕ್ಟ ಮೊದಲಾಗು ವಿನ್ಯಾಸ ಅಧ್ಯವ್ಯವಿಸುವಿಸುವು ಅನಿರ್ಧಿಕ್ಷ ನೆಸುವಿಸುವನ್ನು ಬೆಂದೆ ಮಾಡುವರೆ ಅಗತ್ತದೆ, ಅಂತಹ ಅಧ್ಯತ್ತ ಪಡೆಯಬೇಕಗಳನ್ನು ನೆಲೆಯಾಗುವೇ ಮತ್ತು ಸಂತ್ಯವಿಸುವಿಸುವು ಅನಿರ್ವಹಿಸುವಿಸುವ ಅನ್ನು ತಿಂದೆ ಮಾಡುವರ ಯೋಜನಾ ಕಾಯ್ದೆ 1961ರ ಕುಂಬ 1704ರಲ್ಲಿ ಅವಕಾತ ಕಲ್ಪಿಗುವುದನ್ನು ಅನುಧಿಕ್ಕತೆ ಬೆಡುಕ್ ನಿರ್ಮಾಣಗಾಗರರ ಗಮನಕ್ಕೆ ತರಲಾಗಿದೆ.

ಕರ್ನಾಟಕ ನಗರ ಮತ್ತು ಗ್ರಾಮಾಂತರ ಯೋಜನಾ ಕಾಯ್ದೆ 1961ರ ಕಲಂ 76M ರ ಪ್ರಕಾರ ನೀವು ಬೇರೆ ಯಾವುದೇ ಅನುಮತಿ ಪಡೆದಿದ್ದರು ಈ ಪಾಧಿಕಾರದಿಂದ ಅನುಮತಿ ಪಡೆಯದಿದ್ದರೆ, ಅದು ಕಾನೂನಿನಂತೆ ಪಡೆದ ಅನುಮತಿಯಾಗಿರುವುದಿಲ್ಲ. ಆದರಿಂದ ಲೇಔಟ್ ನಿರ್ಮಾಣ ವಿನ್ಯಾಸ ಅಭಿವೃದ್ಧಿ, ಕಟ್ಟಡ ನಿರ್ಮಾಣಕ್ಕೆ ಪ್ರಾರಂಭಿಕ ಪ್ರಮಾಣ ಪತ್ರವನ್ನು ಈ ಪ್ರಾಧಿಕಾರದಿಂದ ಕಡ್ಡಾಯವಾಗಿ ಅನುಮತಿ ಪಡೆಯಲ ಸೂಚಿಸಲಾಗಿದೆ.

ರೂಚನರಾಗಿದೆ. ಪ್ರಾಧಿಕಾರದ ವ್ಯಾಪ್ತಿಯಲ್ಲಿ ಖಾಸಗಿಯವರು ಅಭಿವೃದ್ಧಿಸಡಿಸಿದಾದ ಬಹಾವಣೆಗಳಲ್ಲಿ ಸಾರ್ವಜನಿಕರು ನಿವೇತನಗಳನ್ನು ಕ್ರಯಕ್ಕೆ ಪಡೆಯು ಮೊದಲು ಪ್ರಾಧಿಕಾರದಿಂದ ವಿವ್ಯಾಸ ನಕ್ಕೆ ಅನುಮೋದನೆ ಆಗಿರುವುದನ್ನು ಖಚಿತಪಡಿಸಿಕೊಂಡು ನಿವೇತನ ಖರೀದಿಸಲು ತಿಳಿಸಲಾಗಿದೆ. ಈ ಪ್ರಾಧಿಕಾರದಿಂದ ಅನುಮೋದನೆಯಾಗದ ವಿನ್ಯಾಗಗಳಲ್ಲಿ ಹಾಗೂ ಈ ಪ್ರಾಧಿಕಾರದಿಂದ ವಿವ್ಯಾಸ ಅನುಮೋದನೆ ಪಡೆದು ನಿವೇಶನಗಳನ್ನು ಮೊದಗನೆ ಪಡೆದುವ ನಿವೇಶನಗಳನ್ನು ಸಾರ್ವದಕರು ಖರೀದಿಸುವಂದರು ಈ ಮೂಲಕ ಸಾರ್ವಹಿಸಲಾಗಿನ ಗುಮಕ್ಕೆ ತಂಡುಗಳುನ್ನೆ ಅರಂತ ಬರೇತನಗಳ ಖರೀದಿಯಿಂದ ಮುಂದೆ ಆಗಬಹುದಾದ ಯಾವುದೇ ತೊಂದರೆಗಳಿನ ನಿವೇಶನ ಖರೀದಿವಾರ ಸಂಸೂರ್ಣ ಬಡಾಬ್ಯಾರಕಾಗಿರುತ್ತದೆ තියෙනවාද තරුවෙනවන සහ ජිතියකයන් තම්පාලිය නිවේදවාද නිවේදවාද තරුවෙන් තරුවන් තරුවන් වැඩි සහ අත්තුරුව සහ සුදුරුව ද අතතියේ විසි විසුදුරුවුල් සහ සිට වෙත් අත්තුරුව අත්තුරුවන් ප්රදේශ දෙන අත්තුරුව සහ අත්තුරුව සහ සිට සහ පුරුණු සහ අ සහවර සම්ප්රත්වේ සහ අත්තුරුව සහ අත්තුරුව අත්තුරුව අත්තුරුව අත්තුරුව අත්තුරුව සහ අත්තුරුව සහ අත්තුරුව සහ අත්තුරු අත්තුරුව අත්තුරුව අත්තුරුව සහ අත්තුරුව අත්තුරුව අත්තුරුව අත්තුරුව අත්තුරුව අත්තුරුව සහ අත්තුරුව සහ අත්තුරුව සහ

್ಯಾಂಟಾಗುಳ್ಳುಲು ಕಾಂಸರ್ಯ ಕರ್ನಾಟ ರಶ್ಯೆ (STRR) ಯೋಜನಾ ಪ್ರಾಧಿಕಾರದ ವ್ಯಾಪ್ತಿಯಲ್ಲಿ ಪಸತಿ/ ಪಸತಿಯೇಶರ ವಿನ್ಯಾಸ ನಕ್ಷೆ ಕಾರ್ಮೆಂದನೆ ತಡೆಯಲು ಯಾವುದೇ ತನ್ನ ವ್ಯರ್ಭಾದ ಎತಿ ಇರುವುದಿಲ್ಲ. ಆವುರಂದ, ಈ ಮೇಲ್ಯರ ಅಂಶಗಳನ್ನು ಸಾರ್ವಜನಿಕ ಹಿತಪೃಷ್ಟಿಯಿಂದ ಅನಧಿಕೃತ ಲೇಡಿಟ್ ನಿರ್ಮಾಣವಾರರ ಹಾಗೂ ನಿನೇಶನ ಲೀಟಿದಾರರ ಗಮನೆಕೈ ತರರಾಗಿದೆ. ಸಹಿ/-

ಸದಸ್ಯ ಕಾರ್ಯದರ್ಶಿಗಳು ಹಾಗೂ ನಗರ ಮತ್ತು ಗ್ರಾಮಾಂತರ ಯೋಜನಾ ಜಂಟಿ ನಿರ್ದೇಶಕರು, ಉಪನಗರ ಮತ್ತುರ ರಕ್ಷ (STRR) ಯೋಜನಾ ಪ್ರಾಧಿಕಾರ, ಬೆಂಗಳೂರು (CBC 38101/11/0007/2425

ವೈಟ್ ಟಾಪಿಂಗ್ ಕಾಮಗಾರಿ ಸಂಚಾರ ಮಾರ್ಗ ಬದಲು

ಬೆಂಗಳೂರು: ಆರ್.ಟಿ. ನಗರ ಮುಖ್ಯ ರಸ್ತೆಯಲ್ಲಿ ವೈಟ್ ಟಾಪಿಂಗ್ ಕಾಮಗಾರಿ ಉದ್ದೇಶಿಸಲಾಗಿದ್ದು ನಡಸಲು ಉದ್ದೇಶಿಸಲಾಗಿದ್ದು ರವೀಂದ್ರನಾಥ್ ಟ್ಯಾಗೋರ್ ವೃತ್ತದಿಂದ (ಗುಂಡೂರಾವ್ ಜಂಕ್ಷನ್) ಆರ್ಟ ನಗರ ಮುಖ್ಯರಸ್ತೆಗೆ ಸಂಚಾರ ನಿರ್ಬಂಧಿ ಸಲಾಗಿದೆ. ವಾಹನ ಸಂಚಾರಕ್ಕೆ ಪರ್ಯಾಯ ಮಾರ್ಗ ಕಲಿಸಲಾಗಿದೆ.

- ಜಯಮಹಲ್ ಮುಖರಸೆಯಿಂದ ಆರ್.ಟಿ. ನಗರ ಮುಖ್ಯರಸ್ತೆ ಹಾಗೂ ಸಿಬಿಐ ಮುಖ್ಯರಸ್ತೆಗೆ ಚಲಿಸುವ ಬಿಎಂಟಿಸಿ ಬಸ್ಗಳು ಸಿಕ್ಕೂಎಎಲ್ ಬವರಟಿನ ಬಸ್ಗಗಳು ಸಿಟ್ಟಿನವರ್ ಕ್ರಾಸ್ ಮೂಲಕ ಮೇಕ್ರಿ ವೃತ್ವದಲ್ಲಿ ಬಲಕ್ಕೆ ತಿರುವು ಪಡೆದುಕೊಳ್ಳ ಬೇಕು. ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ರಸ್ತೆಯಿಂದ ಸಿಬಿಐ ಕೆಆಸೇತುವ ಬಳಿ ಮತ್ತೆ ಬಲಕ್ಕೆ ತಿರುವು ಪಡೆದು ಆರ್.ಟ. ನಗರ ಮುಖ್ಯರಸ್ತೆ ಹಾಗೂ ಸಿಬಿಐ ಮುಖ್ಯರಸ್ತೆಗೆ ಸಂಚರಿಸಬಹುದಾಗಿದೆ.
- ಸಂಚರಿಸಬಹುದಾಗಿದೆ. ಜಯಮಹಲ್ ಮುಖ್ಯರಸ್ತೆಯಿಂದ ಕಾವಲ್ ಬೈರಸಂದ್ರ ಹಾಗೂ ಸುಲ್ವಾನ್ಪಾಟ್ನ ಕಡೆಗೆ ಚಲಿಸುವ ವಾಹನಗಳು ಸಿಕ್ಕೂಎಎಲ್ ಕ್ರಾಸ್ ಬಳಿ ಬಲಕ್ಕೆ ತಿರುವು ಪಡೆದುಕೊಂಡು ವಾಟರ್ಟ್ಯಾಂಕ್ ಜಂಕ್ಷನ್ ಕಡೆಯಿಂದ ದೇವೇಗೌಡ ರಸ್ತೆಯ(ಪಿ. ಆರ್.ಟಿ.ಸಿ) ಮೂಲಕ ದಿಣ್ಣೂರು ಜಂಕ್ಷನ್ ಬಳಿ ಬಲಕ್ಕೆ ತಿರುವು



ಪಡೆದುಕೊಂಡು ಸುಲ್ತಾನ್ಪಾಳ್ಯ ಹಾಗೂ ಕಾವಲ್ಬ್ರೆರಸಂದ್ರ ಕಡೆಗೆ ಚಲಿಸಬಹುದು.

•ವಾಟರ್ಟಾಂಕ್ ರಾಧಾಕೃಷ್ಣ ಚಿತ್ರಮಂದಿರ ಹಾಗೂ ಮಠದಹಳ್ಳಿ ಕಡೆಯಿಂದ ಆರ್.ಟಿ. ನಗರ ಮುಖ್ಯರಸ್ತೆ ಹಾಗೂ ಸಿಬಿಐ ಮುಖ್ಯರಸ್ಥೆಗೆ ಚಲಿಸುವ ಇತರೆ ವಾಹನಗಳು ರವೀಂದ್ರನಾಥ್ ಟ್ಯಾಗೋರ್ ವೃತ್ತದಿಂದ (ಗುಂಡೂರಾವ್ ಜಂಕ್ಷನ್) ಬಳಿ ಎಡ ತಿರುವು ಪಡೆದು ತರಳಬಾಳು ರಸ್ತೆ ಮೂಲಕ ಬಳ್ಳಾರಿ ಮುಖ್ಯರಸ್ಥೆಗೆ ಬಂದು ಎಡ ತಿರುವು ಪಡೆದು ಕೊಳ್ಳಬೇಕು. ನಂತರ, ಮೇಕ್ರಿ ವ್ಯಕ್ತದ ಬಳಿ ಯು-ಟರ್ನ್ ಪಡೆದು ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ರಸ್ತೆಯೆಂದ ಸಿಬಿಐ ಕೆಳಸೇತುವ ಬಳಿ ಬಲಕ್ಕೆ ತಿರುವು ಪಡೆದುಕೊಂಡು ಆರ್'ಟಿ ನಗರ ಮುಖ್ಯರಸ್ಥೆ ಹಾಗೂ ಸಿಬಿಐ ಮುಖ್ಯರಸ್ಥೆ ಸಂಚಾರ ಪೊಲೀಸರು ಹಿಂದು ನಗರ ಸಂಚಾರ ಪೊಲೀಸರ ಹಿಲಿದಾನ್ಗೆ ಸಂಚರಿಸುವಾದು ಎಂದು ನಗರ ಸಂಚಾರ ಪೊಲೀಸರ ಹಿಲಿದಾನ್ಗೆ ಬಂದು ಎಡ ತಿರುವು ಪಡೆದು ಕೊಳ್ಳಬೇಕು. ನಂತರ, ಮೇಕಿ ತಿಳಿಸಿದ್ದಾರೆ.

ಚಾಲಕ ಸಾವು

ಮುಳಬಾಗಿಲು: ರಾಷ್ಟ್ರೀಯ ಹೆದ್ದಾರಿ 75 ಕಪ್ರಲಮಡಗು ಬಳಿ ಗುರುವಾರ ರಾತ್ರಿ ಸಂಭವಿಸಿದ ರಸ್ತೆ ಅಪಘಾತದಲ್ಲಿ ಬೆಂಗಳೂರಿನ ಬಿಎಂಟಿಸಿ ವಿಬಾಗದಲಿ ಬಂಗಳೂಂನ ಬವಂಟಿಸ ವಿಭಾಗದಲ್ಲ ಚಾಲಕರಾಗಿದ್ದ ತಾಲ್ಲೂಕಿನ ಪೆತ್ತಾಂಡ್ನ ಹಳ್ಳಿಯ ನಿವಾಸಿ ಬಾಲಕೃಷ್ಣ (40) ಸ್ಥಳದಲ್ಲೇ ಮೃತಪಟ್ಟದ್ದಾರೆ.

Form No. 18
Notice for appearance in Appeals Order 41
Rule 14 CPC and Rules 1, 2, 4 and 11 of
Chapter IV Kamataka High Court Rules
IN THE HIGH COURT OF KARNATAKA
AT BENGALURU

AT BENGALURU
MFA No. 3365/2020 (Fc-08)
Appellant/s: SRI TUMMALAPAL
WOYASAGAR, Sto Late T. Ramstan ChaStriam Colorny, Jalapally Sarroomagaar Mann
Ranga, Reddy District, Andhra Prades
S08213, Camp at Bangalore.

By Sd. G. S. Balagangadhar, Advocate

VS

Respondent/s: SMIT. T. RAMADEVI, W/o Sr

Tummalapail! Vrlysasgar, Aged about 46

years, Ryal No. 390, 42nd Gross, VIII Block

Jayanagar, Banghore-560082.

Appeal From the Judgement/Award/Orde

passed on 22.11.2019 PASSED IN M.C. NO

986/2008 on the 1te of 1 ADDL. PRINCIPAL

JUDGE FAMILY OUGHT BENASALING.

E RESPONDENT
espondent: SMT. T. RAMADEVI, W/o S
ummalapalli Volyasagar, Aged about 4
ears, R/at No.390, 42nd Cross, VII Bloc
ayanagar, Bangalore-560082.

authorized by law to act for you in this case on 29/08/2024 at 10.30 a.m., in case you intend to contest the appeal. If you fall so to appear, the appeal will be dealt with, heard and decided in your absence. Given under my hand and the seal of this court on 22nd day of July 2024. BY ORDER OF THE COURT
ASSISTANT REGISTRAR

ಮೇಲ್ಡನವಿಗೆ ಜನವಾದಿ ಮಹಿಳಾ ಸಂಘಟನೆ ಆಗ್ರಹ

ಬೆಂಗಳೂರು: 'ಮಂಗಳೂರು ಹೋಂ ಸ್ಟೇ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ 39 ಆರೋಪಿಗಳು ಖುಲಾಸೆಗೊಂಡಿದ್ದು, ವಿಚಾರಣಾ ನ್ಯಾಯಾಲಯದ ತೀರ್ಮಾನ ಪಶಿಸಿ ಸರ್ಕಾರ ಮೇಲನವಿ ಸಲಿಸಬೇಕು' ದು ಜನವಾದಿ ಮಹಿಳಾ ಸಂಘಟನೆ

ಆಗ್ರಹಿಸಿದ.

'2012 ಜುಲೈ 2ರಂದು
ಮಂಗಳೂರಿನ 'ಮಾರ್ನಿಂಗ್ ಮಿಸ್ಟ್
ಹೋಂ ಸ್ಟೇ'ನಲ್ಲಿದ್ದ ಯುವತಿಯರ
ಮೇಲೆ ಹಿಂದೂ ಜಾಗರಣ ವೇದಿಕೆಯ
ಕಾರ್ಯಕರ್ತರು ತೀವ್ರ ಹಲ್ಲಿ ಮಾಡಿದ್ದರು. ನ್ಯಾಯಾಲಯವು ಅವರನ್ನೆಲ್ಲಾ ಖುಲಾ-ಸೆಗೊಳಿಸಿರುವುದಕ್ಕೆ ಜನವಾದಿ ಮಹಿಳಾ ಸಂಘಟನೆ ಕರ್ನಾಟಕ ರಾಜ್ಯ ಸಮಿತಿ ಸಂಘಟನ ಕರ್ನಾಟಕ ರಾಜ್ಯ ಸಮಿತ ಆತಂಕ ವೃಶ್ವಪಡಿಸುತ್ತದೆ. ಇಲ್ಲಿ ಸರ್ಕಾರದ ವೃಶಲ್ಪವಿದೆ' ಎಂದು ಸಂಘಟನೆಯ ರಾಜ್ಯ ಸಮಿತಿ ಅಧ್ಯಕ್ಷೆ ಡಾ. ಮೀನಾಕ್ಷಿ ಬಾಳಿ ದೂರಿದ್ದಾರೆ. 'ಮಹಿಳಾ ಸ್ವಾತಂತ್ರ್ಯದ ವಿರೋಧಿ,

ಪ್ರಗತಿ ವಿರೋಧಿ ಹಿಂದುತ್ತ ವಾದ ವನ್ನು ಮುಂದೊತ್ತಲು ಪ್ರಯತ್ನ ಮಾಡುತ್ತಿರುವ ಶಕ್ತಿಗಳಿಂದ ಈ ದಾಳಿ ನಡೆದಿತ್ತು. ತಕ್ರಿಗಳಿಂದ ಈ ದಾಳಿ ನಡೆದಿತ್ತು. ಅಪರಾಧಿಗಳಿಗೆ ಶಿಕ್ಷೆಯ ಬದಲು ರಕ್ಷಣೆ ನಡೆಯನ್ನು ಸರಿಪಡಿಸಲು ಸರ್ಕಾರ. ಮೇಲ್ನವರಿ ಸಲ್ಲಿಸಿ ಯುವತಿಯರ ಮೆರೆ ದೈಹಿಕ ಹಾಗೂ ಸಾಂವಿಧಾನಿಕ ಹಲ್ಲೆ ಮಾಡಿದವರಿಗೆ ಶಿಕ್ಷೆ ಕೊಡಿಸಬೇಕು' ಎಂದು ಸಂಘಟನೆಯ ಪ್ರಧಾನ ಕಾರ್ಯದರ್ಶಿ ದೇವಿ ಆಗ್ರಹಿಸಿದ್ದಾರೆ.

ಬೆಂಗಳೂರು ಮಹಾನಗರ ಸಾರಿಗೆ ಸಂಸ

ಅಲ್ಪಾವಧಿ ಬಿಡ್ ಟೆಂಡರ್ ಪ್ರಕಟಣೆ ಸಂಖ್ಯೆ-02/2024-25

(ಇ–ಪ್ರೊಕ್ಯೂರ್ಮೆಂಟ್ ಮೂಲಕ)

ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಇಲಾಖೆ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯ ಭಾರತ ಸರ್ಕಾರ

ಹಾರ್ಯತೆ ಸರ್ಕಾರ ಬಿಡ್ಡುಗ್ (ಸ್ಟೈರ್) ಯೋಜನೆಯ, ಉಪ ಯೇಜನೋಪಾಯ ಮತ್ತು ಉದ್ಯೋಗ (ಸ್ಟೈರ್) ಯೋಜನೆಯ, ಉಪ ಯೋಜನೆ 'ಕೇಂದ್ರಿಯ ಕ್ಷೇತ್ರವಾರು ತೃತೀಯಲಿಂಗಿ ವ್ಯಕ್ತಿಗಳ ಸಮಗ್ರ ಹುನರ್ಪರ ಮತ್ತು ಕ್ಷೇಮಾಧಿದ್ದರೆ, 'ಅಡಿಯಲ್ಲಿ ಬೀವನೋಪಾಯ ಮತ್ತು ಉದ್ಯೋಗವೆ ಅಳಿದಿನಲಾವನ್ನರ, 'ಅಡಿಯಲ್ಲಿ ಬೇರುವುದಿನಂತೆ ಮೇಲ್ವಿಯಾವನೆ ಆಧ್ಯಯನನ್ನಾಗಿ ಇ-ಟೆಂಡರ್ ಆಹ್ವಾನ ಪ್ರಕಟಣೆಯ ಮಾಹಿತಿ ಚಿಕ್ಷಪ್ ಪತ್ರ

ಅಧ್ಯಯಕ್ಕಾಗಿ ಇ-ಟಿಂಡರ್ ಅಪುತ್ರ ಪ್ರಚಾನೆಯ ಮಾಡಿತಿ ಪ್ರಸ್ತಾತ ತನ್ನ ಂದೇವನೆಯಲ್ಲಿ ತೈತೀಯರಲಿಗೆ ವೃತ್ತಗಳ ಕೈಮಾಧವೃಧ್ಯೆಗೆ ಸಂಬಂಧಿತ ಪರಜಾಯ ಮಗ್ರ ಕ್ರಮಗಳು ಅವರಣೆಯಿಂದಿನ, ಈ ದೋಪನೆಯ ಬರ್ಧ್ಯದ ಕೆಲಗುರುತಿಯತ್ವದೆ. (1) ಇದೇ ತರಗತ ಮತ್ತು ಮೇಲಕ್ಕೆ ಪರಗತಗಳಲ್ಲಿ ವಿದ್ಯಾಪ್ ಮಾಡುತ್ತಿಯರು ತೈನೀಯ ತಿಂಗಿ ವಿದ್ಯಾಪ್ ಗಳು, ಆದರೆ ತಕ್ಷಿಕ್ಕ ಪರ್ವಾಗೋಸೀಸಿಕ್ಕೂಳು ಪರಣಾತಾಗಿ ನೆರವು ನೀಡುವುದು ಮೊದಲ ಉದ್ದೇವ. (10) ತೈತೇಯ ಲಿಗಿ ವಿಷ್ಯಾರ್ಥಿಗಳು, ಸಮಾಜದಲ್ಲಿ ಗೌರವದಿಂದ ತಮ್ಮ ಶಿಕ್ಷಣ ಮರಸ್ತಿ ಕೆಲನೆಗಳನ್ನು ಸಮ್ಮಪ್ ಮರಿಯ, ತಮ್ಮನ್ನು ಪ್ರಾತ್ತಿಯ ಗೌರವಾಧಿತ ಪ್ರಾನೆದಲ್ಲಿ ಗುರುತಿಸಿಕೊಳ್ಳಲು ಮತ್ತು ತಮ್ಮ ಜೀವನೋಡಾಯವನ್ನು ಸ್ಥತ್ತಕ ಪಾರ್ವೆ ಸಂದ್ಯಾಮನೆಯವರುಗಾದ ನಿಟ್ಟಿನಲ್ಲಿ ಅವರ ಉನ್ನತ ವಿದ್ಯಾಪ್ಯಾಸ್ಥಕ ವೆಯಲು ನೀಡುವುದು.

ಮಿಡುವ ನಿಮ್ಮ ಸಮಯಾ ಕಿರಿನಾಡ ವೈತ್ಯಾಗಿ ಮಾಹಿತಿ.

ದಿನಾಂಕ ಮತ್ತು ಸಮಯ ಕುರಿತಾದ ಪ್ರಮುಖ ವೇಳಾಪಟ್ಟಿ ಮಾಹಿತಿ:

| 4 | ಕ್ರಸಂ. | ವಿವರಗಳು | ವಿನಾಂಕ ಮತ್ತು ಸಮಯ |
|---|--------|--|----------------------------|
| 1 | 1. | ಎನ್ಐಟಿ ಪ್ರಕಟಣೆ | 22.07.2024 ರಂದು 1000 ಗಂಟೆ |
| 3 | 2. | ಬಿಡ್–ಪೂರ್ವ ಸಭೆ | 05.08.2024 ರಂದು 1000 ಗಂಟೆ |
| 1 | 3. | ಇ-ಟೆಂಡರ್ ಸಲ್ಲಿಸುವ ಆರಂಭ ದಿನಾಂಕ ಮತ್ತು ಸಮಯ | 22.07.2024 ರಂದು 1000 ಗಂಟೆ |
| 1 | 4. | ಇ-ಟೆಂಡರ್ ಸಲ್ಲಿಸುವ ಕೊನೆಯ ದಿನಾಂಕ ಮತ್ತು ಸಮಯ | 22.08.2024 docts 1700 notS |
| | | | |

ಹೆಚ್ಚಿನ ಮಾಹಿತಿಗಾಗಿ ಮತ್ತು ಇ–ಟೆಂಡರ್ ಆಹ್ವಾನ ಪ್ರಕಟಣೆಗಾಗಿ, ದಯವಿಟ್ಟು ಭೇಟ ಕೊಡಿ https://socialjustice.gov.in ಮತ್ತು https://gem.gov.in